

Kerala Gazette No. 15 dated 10th April 2018.

**PART I**

**Section iii**



**ಕೇರಳ ಸರ್ಕಾರ**

**ಕಾನೂನು (ಶಾಸನ ರಚನೆ-ಬಿ) ಇಲಾಖೆ**

**ಅಧಿಸೂಚನೆ**

ನಂಬ್ರ 7713/ಲೆಗ್. ಬಿ1/2017/ಕಾನೂನು.

ತಿರುವನಂತಪುರಂ,

2017 ಜೂನ್ 2,

1192 ವೃಷಭ 19/

1939 ಜ್ಯೇಷ್ಠ 12.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆಯು ಮಂಜೂರುಮಾಡಿದ ಮಸೂದೆಗೆ 2017 ಜೂನ್ 2ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

**ಬಿ. ಜಿ. ಹರೀಂದ್ರನಾಥ್,**

ಕಾನೂನು ಕಾರ್ಯದರ್ಶಿ.

2017ರ 9ನೇ ಅಧಿನಿಯಮ

2017ರ ಮದ್ರಾಸ್ ಹಿಂದೂ ಮತೀಯ ಮತ್ತು ಧಾರ್ಮಿಕ ದತ್ತಿಗಳು (ತಿದ್ದುಪಡಿ)  
ಅಧಿನಿಯಮ

1951ರ ಮದ್ರಾಸ್ ಹಿಂದೂ ಮತೀಯ ಮತ್ತು ಧಾರ್ಮಿಕ ದತ್ತಿಗಳು ಅಧಿನಿಯಮವನ್ನು  
ಮತ್ತಷ್ಟು ತಿದ್ದುಪಡಿಮಾಡುವುದಕ್ಕಿರುವ

ಒಂದು

ಅಧಿನಿಯಮ

ಪೀಠಿಕೆ.—1951ರ, ಮದ್ರಾಸ್ ಹಿಂದೂ ಮತೀಯ ಮತ್ತು ಧಾರ್ಮಿಕ ದತ್ತಿಗಳು  
ಅಧಿನಿಯಮ (1951ರ XIX ಮದ್ರಾಸ್ ಅಧಿನಿಯಮ)ವನ್ನು ಇನ್ನು ಮುಂದಿನ  
ಉದ್ದೇಶಗಳಿಗಾಗಿ ಮತ್ತಷ್ಟು ತಿದ್ದುಪಡಿಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತೆಂಟನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ  
ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2017ರ  
ಮದ್ರಾಸ್ ಹಿಂದೂ ಮತೀಯ ಮತ್ತು ಧಾರ್ಮಿಕ ದತ್ತಿಗಳು (ತಿದ್ದುಪಡಿ) ಅಧಿನಿಯಮವೆಂದು  
ಕರೆಯಬಹುದು.

(2) ಇದು 2017 ಫೆಬ್ರವರಿ 3ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ  
ಭಾವಿಸತಕ್ಕದ್ದು.

2. ವಿಭಾಗ 13ರ ತಿದ್ದುಪಡಿ.—1951ರ ಮದ್ರಾಸ್ ಹಿಂದೂ ಮತೀಯ ಮತ್ತು  
ಧಾರ್ಮಿಕ ದತ್ತಿಗಳು ಅಧಿನಿಯಮ (1951ರ XIXನೇ ಮದ್ರಾಸ್ ಅಧಿನಿಯಮ)ದ (ಇನ್ನು  
ಮುಂದೆ ಪ್ರಧಾನ ಅಧಿನಿಯಮವೆಂದು ಉಲ್ಲೇಖಿಸಲ್ಪಡುವುದು)ದ 13ನೇ ಉಪ-ವಿಭಾಗದಲ್ಲಿ,  
(1)ನೇ ಉಪ-ವಿಭಾಗದ ಬದಲು ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು,  
ಅದೇನೆಂದರೆ:—

“(1) ಪ್ರತಿಯೊಂದು ಪ್ರಾದೇಶಿಕ ಕಮಿಟಿಯಲ್ಲಿ ಸರಕಾರವು ನೇಮಕಾತಿ ಮಾಡುವ  
ಏಳು ಹಿಂದೂ ಮತಕ್ಕೊಳಪಟ್ಟ ಸದಸ್ಯರು ಒಳಗೊಂಡಿರತಕ್ಕದ್ದು, ಅದೇನೆಂದರೆ:—

- (ಎ) ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಸಮುದಾಯಗಳಿಂದ ಒಬ್ಬ ಸದಸ್ಯ;
- (ಬಿ) ಒಬ್ಬ ಮಹಿಳಾ ಸದಸ್ಯೆ;
- (ಸಿ) ಹಿಂದೂ ಮತದ ಒಬ್ಬ ತತ್ವಜ್ಞಾನಿ ಅಥವಾ ದೇವಸ್ಥಾನ ಕಲೆಯ ಪ್ರದರ್ಶಕ ಅಥವಾ ಹಿಂದೂ ಸಾಹಿತ್ಯದಲ್ಲಿ ಪುಸ್ತಕವನ್ನು ಪ್ರಕಟಿಸಿದ ವ್ಯಕ್ತಿ; ಮತ್ತು
- (ಡಿ) ನಾಲ್ಕು ಇತರ ಸದಸ್ಯರು”.

4. ಪ್ರಾದೇಶಿಕ ಸಮಿತಿಯ ಹಾಗೂ ಪಾರಂಪರ್ಯೇತರ ಟ್ರಸ್ಟಿಗಳ ಅಸ್ತಿತ್ವದಲ್ಲಿರುವ ಸದಸ್ಯರಿಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳು.—ಪ್ರಧಾನ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, 2017ರ ಮದ್ರಾಸ್ ಹಿಂದೂ ಮತೀಯ ಮತ್ತು ಧಾರ್ಮಿಕ ದತ್ತಿಗಳು (ತಿದ್ದುಪಡಿ) ಅಧಿನಿಯಮದ ಪ್ರಾರಂಭ ದಿನಾಂಕದಂದು ಹಾಗೂ ಅಂದಿನಿಂದ ಅಧಿಕಾರದಲ್ಲಿರುವ ಪ್ರಾದೇಶಿಕ ಸಮಿತಿಯ ಚೀರ್‌ಮೇನ್‌ರ ಮತ್ತು ಸದಸ್ಯರ ಹಾಗೂ ಪಾರಂಪರ್ಯೇತರ ಟ್ರಸ್ಟಿಗಳ, ಆಯಾಯ ವಿಷಯದಂತೆ ಪ್ರಾದೇಶಿಕ ಸಮಿತಿಯ ಅಂತಹ ಚೀರ್‌ಮೇನ್ ಮತ್ತು ಸದಸ್ಯರು ಹಾಗೂ ಪಾರಂಪರ್ಯೇತರ ಟ್ರಸ್ಟಿಗಳು ಎಂಬ ಅಧಿಕಾರವು ಮುಕ್ತಾಯವಾಗುವುದು.

5. ರದ್ದತಿ ಮತ್ತು ರಕ್ಷಣೆ.—(1) 2017ರ ಮದ್ರಾಸ್ ಹಿಂದೂ ಮತೀಯ ಮತ್ತು ಧಾರ್ಮಿಕ ದತ್ತಿಗಳು (ತಿದ್ದುಪಡಿ) ಅಧ್ಯಾದೇಶ (2017ರ 3)ವು ಈ ಮೂಲಕ ರದ್ದುಗೊಂಡಿರುವುದು.

(2) ಅಂತಹ ರದ್ದತಿಯು ಏನೇ ಇದ್ದರೂ, ಪ್ರಸ್ತುತ ಅಧ್ಯಾದೇಶದ ಪ್ರಕಾರ ತಿದ್ದುಪಡಿಗೊಂಡ ಪ್ರಧಾನ ಅಧಿನಿಯಮದ ಪ್ರಕಾರ ಮಾಡಿದ ಅಥವಾ ಮಾಡಿದುದಾಗಿ ಭಾವಿಸಲ್ಪಡುವ ಯಾವುದೇ ಕಾರ್ಯ ಅಥವಾ ಕೈಗೊಂಡ ಅಥವಾ ಕೈಗೊಂಡುದಾಗಿ ಭಾವಿಸಲ್ಪಡುವ ಯಾವುದೇ ಕ್ರಮವನ್ನು ಈ ಅಧಿನಿಯಮದ ಮೂಲಕ ತಿದ್ದುಪಡಿಗೊಂಡ ಪ್ರಧಾನ ಅಧಿನಿಯಮದ ಕೆಳಗೆ ಮಾಡಿದುದಾಗಿ ಅಥವಾ ಕೈಗೊಂಡುದಾಗಿ ಭಾವಿಸತಕ್ಕದ್ದು.